



0602

Sixth Semester Three Year LL.B. Examination, June 2013
TAXATION

Duration : 3 Hours

Max. Marks : 100

- Instructions:** 1. Answer the questions from **all** the Units observing the choice in **each** Unit.
2. Answer should be written **completely either in English or Kannada**.
3. Figures to the **right** indicate marks.

- ಸೂಚನೆಗಳು :** 1. ಪ್ರತಿ ಘಟಕದಲ್ಲಿನ ಆಯ್ಕೆಯನ್ನು ಗಮನಿಸಿ, ಎಲ್ಲಾ ಘಟಕಗಳಿಂದಲೂ ಪ್ರಶ್ನೆಗಳನ್ನು ಉತ್ತರಿಸಿ.
2. ಉತ್ತರಗಳನ್ನು ಸಂಪೂರ್ಣವಾಗಿ ಇಂಗ್ಲೀಷ್ ಅಥವಾ ಕನ್ನಡದಲ್ಲಿ ಬರೆಯಬೇಕು.
3. ಬಲಬದಿಯ ಸಂಖ್ಯೆಗಳು ಅಂಕಗಳಾಗಿವೆ.

UNIT – I
Income Tax Act, 1961

- Q. No. 1. (a) "The income liable to tax in the hands of an assessee is determined on the basis of residential status." Explain. Marks : 15
"ಒಬ್ಬ ತೆರಿಗೆದಾರನ ಆದಾಯವನ್ನು ಆತನ ವಾಸಸ್ಥಾನದ ಆಧಾರದ ಮೇಲೆ ನಿರ್ಧರಿಸಲಾಗುವುದು" ವಿವರಿಸಿ.

OR/ಅಥವಾ

State the incomes which are assessable under the head Salaries. And explain the deductions available while computing Income from Salary.

ಸಂಬಳದ ಆದಾಯದ ಶೀರ್ಷಿಕೆಯಡಿ ತೆರಿಗೆಗೊಳಪಡುವ ಆದಾಯಗಳನ್ನು ತಿಳಿಸಿ ಮತ್ತು ಸಂಬಳದ ಆದಾಯವನ್ನು ಗಣಿಸುವಾಗ ಲಭ್ಯವಿರುವ ಕಡಿತಗಳನ್ನು ವಿವರಿಸಿ.

- (b) What are Direct and Indirect taxes ? Marks : 5
ನೇರ ಮತ್ತು ಅನೇರ ತೆರಿಗೆಗಳೆಂದರೆ ಯಾವುವು ?

OR/ಅಥವಾ

State the incomes assessable as Income from Business or Profession.

ಯಾವ ಆದಾಯಗಳನ್ನು ವ್ಯಾಪಾರ ಅಥವಾ ವೃತ್ತಿ ಆದಾಯಗಳೆಂದು ತೆರಿಗೆಗೊಳಪಡಿಸಲಾಗುವುದು ತಿಳಿಸಿ.

P.T.O.



UNIT – II

- Q. No. 2. (a) Explain the powers and functions of Income Tax Authorities. Marks : 15
ಆದಾಯ ತೆರಿಗೆ ಅಧಿಕಾರಿಗಳ ಅಧಿಕಾರ ಮತ್ತು ಕರ್ತವ್ಯಗಳನ್ನು ವಿವರಿಸಿ.

OR/ಅಥವಾ

Explain Net Wealth and exemptions under Section 5 of the Wealth Tax Act, 1957.

ನಿವ್ವಳ ಸಂಪತ್ತು ಮತ್ತು ವಿನಾಯಿತಿಗೊಳಪಡುವ ಸಂಪತ್ತುಗಳನ್ನು, ಸಂಪತ್ತು ತೆರಿಗೆ ಅಧಿನಿಯಮ, 1957ರ ಕಲಂ 5 ರಡಿ ವಿವರಿಸಿ.

- (b) Explain in brief Appeal Provisions under I.T. Act, 1961. Marks : 5
ಆದಾಯ ತೆರಿಗೆ ಅಧಿನಿಯಮ 1961 ರಡಿ ಸಂಕ್ಷಿಪ್ತವಾಗಿ ಮೇಲ್ಮನವಿ ಉಪಬಂಧಗಳನ್ನು ವಿವರಿಸಿ.

OR/ಅಥವಾ

Write a note on recovery of Income Tax.

ಆದಾಯ ತೆರಿಗೆ ವಸೂಲಿಯ ಮೇಲೆ ಒಂದು ಟಿಪ್ಪಣಿ ಬರೆಯಿರಿ.

UNIT – III

Central Excise Act, 1944

- Q. No. 3. (a) Explain in detail the various types of Excise Duty with illustrations. Marks : 15
ನಿದರ್ಶನಗಳ ಸಹಿತ ವಿವಿಧ ರೀತಿಯ ಅಬಕಾರಿ ಸುಂಕಗಳನ್ನು ವಿಶದವಾಗಿ ವಿವರಿಸಿ.

OR/ಅಥವಾ

Explain the nature, scope and basis of levy of Central Excise Duty.

ಕೇಂದ್ರ ಅಬಕಾರಿ ಸುಂಕ ವಿಧಿಸುವಲ್ಲಿನ ಸ್ವರೂಪ, ವ್ಯಾಪ್ತಿ ಮತ್ತು ಆಧಾರವನ್ನು ವಿವರಿಸಿ.

- (b) Write a note on persons requiring registration. Marks : 5
ನೋಂದಣೆ ಅವಶ್ಯಕತೆಯಿರುವ ವ್ಯಕ್ತಿಗಳ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ.

OR/ಅಥವಾ

Who are the persons exempted from registration ?

ಯಾವ ಯಾವ ವ್ಯಕ್ತಿಗಳು ನೋಂದಣೆಯಿಂದ ಉನ್ಮುಕ್ತಿಗೊಳಪಡುತ್ತಾರೆ ?



UNIT – IV
Customs Act, 1962

Q. No. 4. (a) Explain the provisions relating to duty drawback on imports as against exports.

Marks : 15

ರಫ್ತು ವಿರುದ್ಧವಾಗಿ ಆಮದು ಮೇಲಿನ ಸುಂಕ ರಿಯಾಯಿತಿ ಮಾಡುವ ಉಪಬಂಧಗಳನ್ನು ವಿವರಿಸಿ.

OR/ಅಥವಾ

Explain the following :

- a) Customs Officers
- b) Exemption from Customs Duty
- c) Goods in transit.

ಈ ಕೆಳಗಿನವುಗಳನ್ನು ವಿವರಿಸಿ:

- ಅ) ಸೀಮಾ ಸುಂಕದ ಅಧಿಕಾರಿಗಳು
- ಆ) ಸೀಮಾ ಸುಂಕದಿಂದ ವಿನಾಯಿತಿ
- ಇ) ಸಾಗಣೆಯಲ್ಲಿನ ಸರಕುಗಳು.

(b) Write a note on types of warehouses.

Marks : 5

ಉಗ್ರಾಣಗಳ ವಿಧಗಳ ಮೇಲೆ ಟಿಪ್ಪಣಿ ಬರೆಯಿರಿ.

OR/ಅಥವಾ

Explain in brief collection of customs duties.

ಸೀಮಾ ಸುಂಕ ಸಂಗ್ರಹಣೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

UNIT – V

Q. No. 5. (a) When in a sale or purchase of goods said to take place in the course of inter-state trade or commerce and import or export ? Give examples. (CST Act.)

Marks : 15

ಕೇಂದ್ರ ಮಾರಾಟ ತೆರಿಗೆ ಕಾಯಿದೆಯಡಿ ಸರಕುಗಳ ಮಾರಾಟ ಅಥವಾ ಕೊಳ್ಳುವಿಕೆಯು ಅಂತರರಾಜ್ಯ ವ್ಯಾಪಾರ ಅಥವಾ ವಾಣಿಜ್ಯ ಮತ್ತು ಆಮದು ಅಥವಾ ರಫ್ತು ಹಾದಿಯಲ್ಲಿ ಏರ್ಪಟ್ಟಿತು ಎಂದು ಯಾವಾಗ ಹೇಳಲಾಗುವುದು ? ಉದಾಹರಣೆಗಳನ್ನು ಕೊಡಿ. (CST ಕಾಯ್ದೆ)

OR/ಅಥವಾ



Explain the following :

- Determination of taxable amount of turnover under CST Act
- Features of Service Tax.

ಈ ಕೆಳಗಿನವುಗಳನ್ನು ವಿವರಿಸಿ:

- ಕೇಂದ್ರ ಮಾರಾಟ ತೆರಿಗೆ ಕಾಯಿದೆಯಡಿ ತೆರಿಗೆಗೊಳಪಡುವ ವಹಿವಾಟು ಮೊತ್ತವನ್ನು ನಿರ್ಧರಿಸುವುದು
- ಸೇವಾ ತೆರಿಗೆಯ ಲಕ್ಷಣಗಳು.

- Write a note on Output Tax.

Marks : 5

ಹುಟ್ಟುವಳಿ ತೆರಿಗೆ ಮೇಲೆ ಒಂದು ಟಿಪ್ಪಣಿ ಬರೆಯಿರಿ.

OR/ಅಥವಾ

Explain the basic principle of Value Added Tax.

ಮೌಲ್ಯ ವರ್ಧಿತ ತೆರಿಗೆಯ ಮೂಲ ತತ್ವವನ್ನು ವಿವರಿಸಿ.
